

REPUBLIQUE DEMOCRATIQUE POPULAIRE LAO
PAIX INDEPENDANCE DEMOCRATIE UNITE PROSPERITE

LAO CULTURE PRESERVATION AND PROMOTION ASSOCIATION

ATTESTATION ASSOCIATION

**FOR CONSENT AND PARTICIPATION IN THE APPROACH TO THE REPRESENTATIVE LIST OF
THE INTANGIBLE CULTURAL HERITAGE OF HUMANITY:**

“THE TRADITIONAL CRAFT OF NAGA MOTIF WEAVING IN LAO COMMUNITIES”

Dear Madam, Sir,

By this letter of consent, I certify that our association designated by "LAO CULTURE PRESERVATION AND PROMOTION ASSOCIATION" Representing eighty-nine members participated freely through its communication actions with its members and expertise with your office, for candidacy on the representative list of the ICH of Humanity.

SIGNATURE


M. SISANE HANSANA
Lao Culture PPA

REPUBLIQUE DEMOCRATIQUE POPULAIRE LAO
PAIX INDEPENDANCE DEMOCRATIE UNITE PROSPERITE

LAO CULTURE PRESEVATION AND PROMOTION ASSOCIATION

ATTESTATION ASSOCIATION

**DE CONSENTEMENT ET PARTICIPATION A LA DEMARCHE DE CANDIDATURE SUR LA LISTE
REPRESENTATIVE DU PATRIMOINE CULTUREL IMMATERIEL DE L'HUMANITE : THE
TRADITIONAL CRAFT OF NAGA MOTIF WEAVING IN LAO COMMUNITIES**

Chers Madame, Monsieur,

Par cette lettre de consentement, j'atteste que notre association désignée par « LAO CULTURE PRESEVATION AND PROMOTION ASSOCIATION » Représentant quatre-vingt-neuf membres ont participé librement par ses actions de communication auprès de ses adhérents et d'expertise auprès de votre bureau, à la candidature sur la liste représentative du PCI de l'Humanité.

SIGNATURE


M. SISANE HANSANA





ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ສະມາຄົມສິ່ງເສີມ ແລະ ອະນຸລັກວັດທະນະທຳລາວ

ເລກທີ...23.../ສສອວ

ນະຄອນຫຼວງວຽງຈັນ, ວັນທີ...22...ສິງຫາ...2022

ໃບຢັ້ງຢືນຂອງສະມາຄົມ

ສຳລັບການຍິນຍອມເຫັນດີແລະການມີສ່ວນຮ່ວມໃນການດຳເນີນວິທີການສະເໜີລົງທະບຽນເຂົ້າໃນບັນຊີລາຍຊື່ຕົວແທນ
ມໍຣະດົກວັດທະນະທຳທີ່ບໍ່ມີຕົວຕົນຂອງມະນຸດ:

“ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”

ທ່ານ ຍິງ, ທານ ຊາຍ ທີ່ ນັບຖື,

ດ້ວຍຈິດໝາຍຍິນຍອມສະບັບນີ້, ຂ້າພະເຈົ້າຂໍຢັ້ງຢືນວ່າ ສະມາຄົມຂອງພວກເຮົາທີ່ກຳນົດໂດຍ “ສະມາຄົມສິ່ງເສີມ ແລະ
ອະນຸລັກວັດທະນະທຳລາວ” ຕາງໜ້າໃຫ້ສະມາຊິກ 89 ຄົນໄດ້ເຂົ້າຮ່ວມດ້ວຍຄວາມສະມັກໃຈໂດຍຜ່ານການເຄື່ອນໄຫວສື່ສານ
ກັບສະມາຊິກ ແລະ ມີປະສິບການກັບຫ້ອງການຂອງພວກທ່ານເພື່ອສະໜັກລົງທະບຽນໃນບັນຊີລາຍຊື່ຕົວແທນມໍຣະດົກ
ວັດທະນະທຳນາມມະທຳຂອງມວນມະນຸດ.

ລາຍເຊັນ ປະທານ ສະມາຄົມ



ທ່ານ ຫານຊະນະ ສີສານ

REPUBLIQUE DEMOCRATIQUE POPULAIRE LAO
PAIX INDEPENDANCE DEMOCRATIE UNITE PROSPERITE

Ministry of information, Culture, and Tourism
Mass culture Department
CENTRE CULTUREL POUR DES ENFANTS

No 138/AC
Vientiane Capital, date 22 February 2022

ATTESTATION CHILDREN CULTURE CENTER

**DE CONSENTEMENT ET PARTICIPATION A LA DEMARCHE DE CANDIDATURE SUR LA LISTE
REPRESENTATIVE DU PATRIMOINE CULTUREL IMMATERIEL DE L'HUMANITE : THE
TRADITIONAL CRAFT OF NAGA MOTIF WEAVING IN LAO COMMUNITIES**

Chers Madame, Monsieur,

Par cette lettre de consentement, j'atteste que notre association désignée par « CENTRE CULTUREL POUR DES ENFANTS » Représentant dix-neuf professeurs et vingt-neuf mille élèves participent par ses actions de communication auprès de ses adhérents et d'expertise auprès de votre bureau, à la candidature sur la liste représentative du PCI de l'Humanité.

SIGNATURE



Mrs. Chanhphet KHAMFONG



ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ກົມວັດທະນະທຳມະຫາຊົນ
ສູນວັດທະນະທຳເດັກ

ເລກທີ...138.../ສວດ
ນະຄອນຫຼວງວຽງຈັນ, ວັນທີ...22/2/2022

ໃບຢັ້ງຢືນຂອງສູນວັດທະນະທຳເດັກ

ສຳລັບການຍິນຍອມເຫັນດີ ແລະ ການມີສ່ວນຮ່ວມໃນການດຳເນີນວິທີການສະເໜີລົງທະບຽນ ເຂົ້າໃນບັນຊີ
ລາຍຊື່ຕົວແທນມໍຣະດົກວັດທະນະທຳທີ່ບໍ່ມີຕົວຕົນຂອງມະນຸດ:

“ພູມປັນຍາຫັດຖະກຳພື້ນເມືອງການຕໍ່າລາຍນາກຂອງຊຸມຊົນເຊື້ອຊາດລາວ”

ທ່ານ ຍິງ, ທ່ານ ຊາຍ ທີ່ ນັບຖື,

ດ້ວຍຈິດຫມາຍສະບັບນີ້, ຂ້າພະເຈົ້າຮັບຮອງວ່າສະມາຄົມຂອງພວກເຮົາກຳນົດໂດຍ "ສູນວັດທະນະທຳ
ເດັກ" ເປັນຕົວແທນຂອງຄູສອນສິບເກົ້າຄົນ ແລະ ນັກຮຽນທັງໝົດຊາວເກົ້າພັນຄົນ ເຂົ້າຮ່ວມໂດຍຜ່ານການປະຕິບັດ
ການສື່ສານກັບສະມາຊິກ ແລະ ມີປະສິບການກັບຫ້ອງການພວກທ່ານ, ເພື່ອສະໝັກ ລົງທະບຽນໃນບັນຊີລາຍຊື່ຕົວ
ແທນມໍຣະດົກວັດທະນະທຳນາມມະທຳຂອງມວນມະນຸດ.



ລາຍເຊັນ ຫົວໜ້າກົມ

ທ່ານ ນ ຈັນເພັດ ຄຳຟອງ

Lao People's Democratic Republic
Peace Independence Democracy Unity Prosperity

ATTESTATION

**FOR CONSENT AND PARTICIPATION IN THE APPROACH TO THE
REPRESENTATIVE LIST OF THE INTANGIBLE CULTURAL HERITAGE OF
HUMANITY:
THE TRADITIONAL CRAFT OF NAGA MOTIF WEAVING IN LAO
COMMUNITIES**

Dear Madam, Sir,

I, the undersigned, **Mrs. SOUVITA PHASEUTH**, president of Lao Handicraft Association and, representant of the communities and non-government organization, certify that our association designated by Representative one hundred and thirty members since 2020, and one hundred twenty members since 2019 participated freely by its actions and its signatures of communication with its members and expertise with the office of the commission national for UNESCO, for candidacy on the representative list of the ICH of Humanity.

I certify that this recognition is absolutely necessary to safeguard the cultural, artistic, social, and human values of our living tradition.



Mrs. SOUVITA PHASEUTH

ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ສະມາຄົມຫັດຖະກຳລາວ

ໃບຢັ້ງຢືນຂອງປະທານສະມາຄົມຫັດຖະກຳລາວ

ສຳລັບການຍືນຍອມເຫັນດີແລະການມີສ່ວນຮ່ວມໃນການດຳເນີນວິທີການສະເໜີລົງທະບຽນເຂົ້າໃນບັນຊີລາຍຊື່ຕົວແທນມໍຣະດົກ
ວັດທະນະທຳທີ່ບໍ່ມີຕົວຕົນຂອງມະນຸດ:

“ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”

ທ່ານ ຍິງ, ທານ ຊາຍ ທີ່ ນັບຖື,

ຂ້າພະເຈົ້າ, ຜູ້ລົງນາມ, ທ່ານ ນາງ ສຸວິຕາ ປຣະເສີດ, ປະທານສະມາຄົມຫັດຖະກຳລາວ ແລະ ຜູ້ຕາງໜ້າຂອງຊຸມຊົນ ແລະ ອົງ
ການບໍ່ຂຶ້ນກັບລັດຖະບານ ຂໍຢັ້ງຢືນວ່າ ສະມາຄົມຂອງພວກເຮົາໄດ້ຮັບການມອບໝາຍໂດຍຜູ້ຕາງໜ້າ 130 ສະມາຊິກນັບແຕ່ປີ
2020, ແລະ ມີ 120 ສະມາຊິກເຂົ້າຮ່ວມນັບແຕ່ປີ 2019 ເຖິງ 2020. ດ້ວຍຄວາມສະມັກໃຈໂດຍຕົນເອງແລະລາຍເຊັນໃນການ
ສື່ສານກັບສະມາຊິກແລະມີປະສິບການຮ່ວມກັບຫ້ອງການຂອງຄະນະກຳມະການແຫ່ງຊາດລາວເພື່ອ UNESCO, ສຳລັບການ
ສະໜັບສະໜູນລົງທະບຽນໃນບັນຊີລາຍຊື່ຕົວແທນມໍຣະດົກວັດທະນະທຳນາມມະທຳຂອງມວນມະນຸດ.

ຂ້າພະເຈົ້າຢັ້ງຢືນວ່າການລົງທະບຽນຮັບຮອງນີ້ແມ່ນມີຄວາມຈຳເປັນຢ່າງແທ້ຈິງເພື່ອອານຸລັກຮັກສາຄຸນຄ່າທາງວັດທະນະທຳ, ສິລະ
ປະ, ສັງຄົມແລະມວນມະນຸດ ລວມທັງປະເພນີທີ່ມີຊີວິດຂອງພວກເຮົາດ້ວຍ

ລາຍເຊັນ ປະທານ ສະມາຄົມຫັດຖະກຳ



Handwritten signature in blue ink.

Lao People's Democratic Republic
Peace Independence Democracy Unity Prosperity

ATTESTATION OF MASTER PRACTITIONER

FOR CONSENT AND PARTICIPATION IN THE APPROACH TO THE REPRESENTATIVE LIST
OF THE INTANGIBLE CULTURAL HERITAGE OF HUMANITY:

THE TRADITIONAL CRAFT OF NAGA MOTIF WEAVING IN LAO COMMUNITIES


Dear Madam, Sir,

By this letter of consent, I certify that I participated freely through my expertise in the competition organized by UNESCO in Chiangmai, Thailand in 1991 and that it was the weaving of the Naga pattern that won the second prize.

I certify that I have participated freely through my expertise in the project of candidacy on the representative list of the Intangible Cultural Heritage of Humanity of "THE TRADITIONAL CRAFT OF NAGA MOTIF WEAVING IN LAO COMMUNITIES" and of our younger generations.

I certify that this recognition is absolutely necessary to safeguard the cultural, artistic, social, and human values of our living tradition.

SIGNATURE AND NAME OF PRACTITIONER



Mrs. Kongthong NANTHAVONGDOUANGSY

ATTESTATION MAITRE PRATICIEN

**DE CONSENTEMENT ET PARTICIPATION A LA DEMARCHE DE CANDIDATURE SUR LA LISTE
REPRESENTATIVE DU PATRIMOINE CULTUREL IMMATERIEL DE L HUMANITE :
THE TRADITIONAL CRAFT OF NAGA MOTIF WEAVING IN LAO COMMUNITIES**


Chers Madame, Monsieur,

Par cette lettre de consentement, j'atteste avoir participé librement par mon expertise au concours organisé par UNESCO à Chiangmai, Thaïlande en 1991, et que c'était le tissage du motif Naga qui a gagné le deuxième prix.

J'atteste avoir participé librement par mon expertise au projet de candidature sur la liste représentative du Patrimoine Culturel Immatériel de l'Humanité de « **THE TRADITIONAL CRAFT OF NAGA MOTIF WEAVING IN LAO COMMUNITIES** » et de nos jeunes générations.

J'atteste que cette reconnaissance est d'une absolue nécessité pour sauvegarder les valeurs culturelles, artistiques, sociales et humaines de notre tradition vivante.

SIGNATURE ET NOM DU PRATICIEN



Mme Kongthong NANTHAVONGDOUANGSY

ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ໃບຢັ້ງຢືນຂອງນາຍຊ່າງ, ຜູ້ຊຳນານງານ

ສຳລັບການຍິນຍອມເຫັນດີແລະການມີສ່ວນຮ່ວມໃນການດຳເນີນວິທີການສະເໜີລົງທະບຽນເຂົ້າໃນບັນຊີລາຍຊື່ຕົວແທນ
ມໍຣະດົກວັດທະນະທຳທີ່ບໍ່ມີຕົວຕົນຂອງມະນຸດ:

“ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”

ທ່ານ ຍິງ, ທານ ຊາຍ ທີ່ ນັບຖື,

ໂດຍໃບຍິນຍອມສະບັບນີ້, ຂ້າພະເຈົ້າຂໍຢັ້ງຢືນວ່າຂ້າພະເຈົ້າໄດ້ເຂົ້າຮ່ວມດ້ວຍຄວາມສະມັກໃຈໂດຍຜ່ານປະສົບການຂອງ
ຂ້າພະເຈົ້າໃນການແຂ່ງຂັນທີ່ຈັດຂຶ້ນໂດຍອົງການອຸຍແນດສະໂກ (UNESCO) ທີ່ ຊຽງໃໝ່, ຣາດຊະອານາຈັກໄທ ໃນປີ
1991, ແລະແມ່ນຮູບແບບລາຍ " ນາກ " ທີ່ໄດ້ຮັບລາງວັນທີ 2.

ຂ້າພະເຈົ້າຂໍຢັ້ງຢືນວ່າຂ້າພະເຈົ້າໄດ້ເຂົ້າຮ່ວມດ້ວຍຄວາມສະມັກໃຈໂດຍຜ່ານປະສົບການຂອງຂ້າພະເຈົ້າໃນການສະເໜີລົງທະບຽນ
ເຂົ້າໃນບັນຊີລາຍຊື່ຕົວແທນມໍຣະດົກວັດທະນະທຳທີ່ບໍ່ມີຕົວຕົນຂອງມວນມະນຸດ:

“ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”

ແລະໃນນາມເຍົາວະຊົນຜູ້ສືບທອດຂອງພວກເຮົາ.

ຂ້າພະເຈົ້າຢັ້ງຢືນວ່າການລົງທະບຽນຮັບຮອງນີ້ແມ່ນມີຄວາມຈຳເປັນຢ່າງແທ້ຈິງເພື່ອອານຸລັກຮັກສາຄຸນຄ່າທາງວັດທະນະ
ທຳ, ສິລະປະ, ສັງຄົມແລະມວນມະນຸດ ລວມທັງປະເພນີທີ່ມີຊີວິດຂອງພວກເຮົາດ້ວຍ

ລາຍເຊັນ ນາຍຊ່າງ, ຜູ້ຊຳນານງານ



ທ່ານ ນ ກົງທອງ ນັ້ນທະວົງດວງສີ



Lao People's Democratic Republic
Peace Independence Democracy Unity Prosperity

Ministry of Information, Culture and Tourism
National Institute of Fine Arts

Vientiane Capital, date: 22 March 2022

ATTESTATION

We, the National Institute of Fine Arts, and the Board of the committee of the Performing Artists Association, Performance Arts researcher to affirm with honor to support a beneficial presentation "THE TRADITIONAL CRAFT OF NAGA MOTIF WEAVING IN LAO COMMUNITIES" and "Fone Lam vong lao on the Representative List of the Intangible Heritage of Humanity.

I certify that this recognition is absolutely necessary to safeguard the cultural, artistic, social, and human values of our living traditions.

Director



Mr. Dr. Khamsouk



ສາທາລະນະລັດ ປະທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ສະຖາບັນວິຈິດສິນແຫ່ງຊາດ

ນະຄອນຫຼວງວຽງຈັນ, ວັນທີ 22 ເດືອນ ມີນາ 2022

ໜັງສືຢັ້ງຢືນ ເຈດຈຳນົງ

ພວກຂ້າພະເຈົ້າ, ໃນນາມຕາງໜ້າໃຫ້ຄະນະອຳນວຍການສະຖາບັນວິຈິດສິນແຫ່ງຊາດ, ເປັນໜຶ່ງໃນຜູ້ພັດທະນາກ່ຽວກັບບົດສະເໜີ ພູມປັນຍາຫັດຖະກຳພື້ນເມືອງການຕໍາລາຍນາກຂອງຊຸມຊົນເຊື້ອຊາດລາວ, ມີຄວາມປຶ້ມປິຕິຍິນດີ ແລະສະໜັບສະໜູນຢ່າງຍິ່ງໃນການນຳສະເໜີ ພູມປັນຍາຫັດຖະກຳພື້ນເມືອງການຕໍາລາຍນາກຂອງຊຸມຊົນເຊື້ອຊາດລາວ, ຂຶ້ນທະບຽນເປັນມໍຣະດົກວັດທະນະທຳທີ່ບໍ່ມີຕົວຕົນຂອງມວນມະນຸດຂອງອຸຍແນດສະໂກ.

ດັ່ງນັ້ນ, ຂ້າພະເຈົ້າຢັ້ງຢືນວ່າການລົງທະບຽນຮັບຮອງນີ້ແມ່ນມີຄວາມຈຳເປັນຢ່າງແທ້ຈິງເພື່ອອະນຸລັກຮັກສາຄຸນຄ່າທາງວັດທະນະທຳ, ສິລະປະ, ສັງຄົມ ແລະ ມວນມະນຸດ ລວມທັງປະເພນີທີ່ມີຊີວິດຂອງພວກເຮົາດ້ວຍ.

ຄະນະອຳນວຍການ



ປອ ຄຳສຸກ ແກ້ວວົງຊາຍ



Lao People's Democratic Republic
Peace Independence Democracy Unity Prosperity

Association of Lao Journalists

No:...../AL
Vientiane Capital, date: March 2022

Association of Lao Journalists

I, the undersigned, Mr. Savankhone Razmouny, President of the Lao Journalists Association, certify that this Association is one of the communities in the country that has closely followed the progress of the proposal to inscribe “**The traditional craft of Naga motif weaving in Lao communities**” and “**Fonelamvonglao**” for the intangible cultural heritage of humanity. I am particularly pleased and honored to hereby confirm our support for this proposal and hope that “**The traditional craft of Naga motif weaving in Lao communities**” and “**Fonelamvonglao**” will soon be included in the Representative List of the Intangible Cultural Heritage.

President of Association of Lao Journalists

A handwritten signature in blue ink, appearing to read 'Savankhone Razmouny'.

Mr. Savankhone Razmouny

**République Démocratique Populaire Lao
Paix Indépendance Démocratie Unité Prospérité**

Association of Lao Journalists (ALJ)

Vientiane, le 25 March 2022

Association of Lao Journalists

I, the undersigned, Mr. Somsanouk Mixay, Vice-President of the Lao Journalists Association, certify that this Association is one of the communities in the country that has closely followed the progress of the proposal to inscribe **"The traditional craft of Naga motif weaving in Lao communities"** and **" Fonelamvonglao"** for the intangible cultural heritage of humanity. I am particularly pleased and honored to hereby confirm our support for this proposal and hope that **"The traditional craft of Naga motif weaving in Lao communities"** and **"Fonelamvonglao"** will soon be included in the Representative List of the Intangible Cultural Heritage.

Vice-president of Association of Lao Journalists



Mr. Somsanouk Mixay

République Démocratique Populaire Lao
Paix Indépendance Démocratie Unité Prospérité

Association of Lao Journalists

Association of Lao Journalists

Je soussigné M. Somsanouk Mixay, vice-président de l'Association des journalistes lao, certifie que cette association est l'une des communautés du pays qui ont suivi attentivement l'avancement de la proposition d'inscrire "**The traditional craft of Naga motif weaving in Lao communities**" and "**Fonlamvonglao**" au patrimoine culturel immatériel de l'humanité. Je suis particulièrement heureux et honoré de confirmer par la présente notre soutien à cette proposition et souhaite que "**The traditional craft of Naga motif weaving in Lao communities**" and "**Fonlamvonglao**" figure sous peu dans la Liste représentative du patrimoine culturel immatériel.

Vientiane, le 26 mars 2022



Somsanouk Mixay

Vice-président



ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ສະມາຄົມນັກຂ່າວລາວ

ເລກທີ... 28/ສມຂ
ນະຄອນຫຼວງວຽງຈັນ, ວັນທີ... 26 ມີນາ 2022

ໃບຢັ້ງຢືນຂອງ ສະມາຄົມນັກຂ່າວລາວ

ທ່ານ ຍິງ, ທານ ຊາຍ ທີ່ ນັບຖື,

ຂ້າພະເຈົ້າ, ຜູ້ລົງນາມ, ທ່ານ ສິມສະນຸກ ສິມໄຊ, ຮອງປະທານສະມາຄົມນັກຂ່າວລາວ, ຢັ້ງຢືນວ່າ ສະມາຄົມນີ້ແມ່ນໜຶ່ງໃນບັນດາຊຸມຊົນໃນທົ່ວປະເທດທີ່ໄດ້ຕິດຕາມຄວາມຄືບໜ້າຂອງບົດສະເໜີຂຽນ “ພູມປັນຍາຫັດຖະກຳພື້ນເມືອງການຕໍ່າລາຍນາກຂອງຊຸມຊົນເຊື້ອຊາດລາວ” ແລະ “ພ້ອນລຳວົງລາວ ” ເພື່ອສະຫມັກລົງທະບຽນໃນບັນຊີລາຍຊື່ຕົວແທນມໍລະດົກວັດທະນະທຳທີ່ບໍ່ມີຕົວຕົນຂອງມະນຸດ.

ຂ້າພະເຈົ້າຮູ້ສຶກດີໃຈເປັນພິເສດ ແລະ ເປັນກຽດຢ່າງຍິ່ງທີ່ໄດ້ຢືນຢັນການສະໜັບສະໜູນບົດສະເໜີນີ້ ແລະ ຫວັງວ່າ “ພູມປັນຍາຫັດຖະກຳພື້ນເມືອງການຕໍ່າລາຍນາກຂອງຊຸມຊົນເຊື້ອຊາດລາວ” ແລະ “ພ້ອນລຳວົງລາວ ” ຈະຖືກບັນຈຸເຂົ້າໃນບັນຊີຕົວແທນຂອງມໍລະດົກວັດທະນະທຳທີ່ບໍ່ມີຕົວຕົນໃນໄວ້ງນີ້.

ລາຍເຊັນ ຮອງ ປະທານ ສະມາຄົມນັກຂ່າວລາວ

ທ່ານ ສິມສະນຸກ ສິມໄຊ



Lao People's Democratic Republic
Peace Independence Democracy Unity Prosperity

Ministry of information, Culture, and Tourism
Department of Cinema

No 100DF
Vientiane, le 22 February 2022

ATTESTATION

We, the Department of Cinema of the Ministry of Information, Culture, and Tourism which is one providing directions in improving and developing the content of the Video " THE TRADITIONAL CRAFT OF NAGA MOTIF WEAVING IN LAO COMMUNITIES", etc....and to affirm with honor, joy, and to support a beneficial presentation "THE TRADITIONAL CRAFT OF NAGA MOTIF WEAVING IN LAO COMMUNITIES" on the Representative List of the Intangible Heritage of Humanity.

Therefore, this is to certify as evidence

Director

<signed>

P/O Mr. Khamphao Vannavong



ນ. ສິມມະນີ ແກ້ວແກ່ນ



ສາທາລະນະລັດ ປະທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນາຖາວອນ

ກະຊວງ ຖະແຫຼງຂ່າວ, ວັດທະນະທຳ ແລະ ທ່ອງທ່ຽວ
ກົມຮູບເງົາ

ເລກທີ ໒໐໐ /ຮງ
ນະຄອນຫຼວງວຽງຈັນ, ວັນທີ..22 ເດືອນ ກຸມພາ 2022

ໜັງສືຢັ້ງຢືນເຈດຈຳນົງ

ພວກຂ້າພະເຈົ້າ, ຄະນະກົມຮູບເງົາ ກະຊວງ ຖະແຫຼງຂ່າວ, ວັດທະນະທຳ ແລະ ທ່ອງທ່ຽວ ຊຶ່ງເປັນໜຶ່ງໃນຜູ້
ຊີ້ນຳໃນການ ປັບປຸງ ແລະ ພັດທະນາກ່ຽວກັບເນື້ອໃນຂອງບົດພາກວິດີໂອ“ພູມປັນຍາຫັດຖະກຳພື້ນເມືອງການຕຳລາຍ
ນາກຂອງຊຸມຊົນເຊື້ອຊາດລາວ”, ມີຄວາມປຶ້ມປິຕິຍິນດີ ແລະ ສະໜັບສະໜູນຢ່າງຍິ່ງໃນການນຳສະເໜີ “ພູມປັນຍາ
ຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”, ຂຶ້ນທະບຽນເປັນມໍຣະດົກວັດທະນະທຳນາມມະທຳ
ຂອງມວນມະນຸດຂອງອຸຍແນດສະໂກ.

ດັ່ງນັ້ນ, ຈຶ່ງໄດ້ຍັ້ງຢືນມາຍັງທ່ານເພື່ອໄວ້ເປັນຫຼັກຖານ.

ຄະນະກົມ



ນ. ສິມມະນິ ແກ້ວແກ່ນ



Lao People's Democratic Republic
Peace Independence Democracy Unity Prosperity

Ministry of information, Culture, and Tourism
Arts and Cultural Department

No 101/AC
Vientiane Capital, date 22 February 2022

ATTESTATION

On behalf of the former Performing Arts Department and recently it has been merged with Mass Culture Department to be the Arts and Cultural Department which is one of those responsible for the **FoneLamvonglao** festival since 2012 until now. I have taken the responsibility to inspect all texts, rhythm, style of music, etc... to affirm with honor, joy, and to support a beneficial presentation "**FoneLamvonglao**" on the Representative List of the Intangible Heritage of Humanity.

Director

<signed>

ຢ/ອ Mr. Khamphanh Phonthongsy

ນ.ລັດຕາວັນ ດວງດາລາ



ສາທາລະນະລັດ ປະທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ກະຊວງ ຖະແຫຼງຂ່າວ, ວັດທະນະທຳ ແລະ ທ່ອງທ່ຽວ
ກົມສື່ສານປະສານສົມທົບ

ເລກທີ 101 /ສປວ
ນະຄອນຫຼວງວຽງຈັນ, ວັນທີ 22 ເດືອນ ມີນາ 2022

ໜັງສືຢັ້ງຢືນເຈດຈຳນົງ

ພວກຂ້າພະເຈົ້າ, ອະດີດຄະນະກົມສື່ສານສະແດງ, ປະຈຸບັນ, ປ່ຽນເປັນກົມສື່ສານປະສານສົມທົບ, ຊຶ່ງເປັນໜຶ່ງໃນຄະນະຜູ້ຊີ້ນຳຮຽບຮຽງ, ປັບປຸງ ແລະ ພັດທະນາກ່ຽວກັບບົດ “ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”, ມີຄວາມປຶ້ມປິຕິຍິນດີ ແລະ ສະໜັບສະໜູນຢ່າງຍິ່ງໃນການນຳສະເໜີ “ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”, ຂຶ້ນທະບຽນເປັນມໍຣະດົກວັດທະນະທຳນາມມະທຳຂອງມວນມະນຸດຂອງອຸຍແນດສະໂກ.

ດັ່ງນັ້ນ, ຈຶ່ງໄດ້ຢັ້ງຢືນມາຍັງທ່ານເພື່ອໄວ້ເປັນຫຼັກຖານ.



ນ.ລັດດາວັນ ດວງດາລາ



Lao People's Democratic Republic
Peace Independence Democracy Unity Prosperity

ATTESTATION

FOR CONSENT AND PARTICIPATION IN THE APPROACH TO THE
REPRESENTATIVE LIST OF THE INTANGIBLE CULTURAL HERITAGE OF
HUMANITY:
**THE TRADITIONAL CRAFT OF NAGA MOTIF WEAVING IN LAO
COMMUNITIES**


Dear Madam, Sir,

On behalf of the President of the Women's Union of MICT, support a beneficial presentation “THE TRADITIONAL CRAFT OF NAGA MOTIF WEAVING IN LAO COMMUNITIES” and “Fone Lam vong lao on the Representative List of the Intangible Heritage of Humanity. I certify that this recognition is absolutely necessary to safeguard the cultural, artistic, social, and human values of our living traditions.

President of the Women's Union of MICT

A handwritten signature in blue ink, appearing to read 'Phengphachanh Bouakhay', written over two horizontal blue lines.

Mrs. PhD. PHENGPACHANH Bouakhay



ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນະຖາວອນ

ໃບຢັ້ງຢືນຂອງສະຫະພັນແມ່ຍິງກະຊວງ ຖວທ

ສໍາລັບການຍິນຍອມເຫັນດີແລະການມີສ່ວນຮ່ວມໃນການດໍາເນີນວິທີການສະເໜີລົງທະບຽນ
ເຂົ້າໃນປັນຊີລາຍຊື່ຕົວແທນມໍຣະດົກວັດທະນະທໍາທີ່ບໍ່ມີຕົວຕົນຂອງມະນຸດ:
ພູມປັນຍາຫັດຖະກໍາພື້ນເມືອງການຕໍາລາຍນາກຂອງຊຸມຊົນເຊື້ອຊາດລາວ

ທ່ານ ຍິງ, ທານ ຊາຍ ທີ່ ນັບຖື,

ຂ້າພະເຈົ້າ, ໃນນາມຜູ້ຕາງໜ້າໃຫ້ສະຫະພັນແມ່ຍິງກະຊວງ ຖວທ ຂໍຢັ້ງຢືນວ່າ: ມີຄວາມປຶ້ມປິຕິຍິນດີ ແລະສະໜັບສະໜູນຢ່າງຍິ່ງໃນການນໍາສະເໜີ “ ພູມປັນຍາຫັດຖະກໍາພື້ນເມືອງການຕໍາລາຍນາກຂອງຊຸມຊົນເຊື້ອຊາດລາວ ”, ຂຶ້ນທະບຽນເປັນມໍຣະດົກວັດທະນະທໍາທີ່ບໍ່ມີຕົວຕົນຂອງມວນມະນຸດຂອງອຸຍແນດສະໂກ.

ຂ້າພະເຈົ້າຢັ້ງຢືນວ່າການລົງທະບຽນຮັບຮອງນີ້ແມ່ນມີຄວາມຈໍາເປັນຢ່າງແທ້ຈິງເພື່ອອະນຸລັກຮັກສາຄຸນຄ່າທາງວັດທະນະທໍາ, ສິລະປະ, ສັງຄົມ ແລະ ມວນມະນຸດ ລວມທັງປະເພນີທີ່ມີຊີວິດຂອງພວກເຮົາດ້ວຍ

ປະທານ ສະຫະພັນແມ່ຍິງກະຊວງ ຖວທ

ທ່ານ ນາງ ປອ. ບົວໄຂ ແພັງພະຈັນ

Lao People's Democratic Republic
Peace Independence Democracy Unity Prosperity

Lao Handcraft Association

No:...../LHA
Vientiane Capital, date:.....

ATTESTATION

I, (Mrs.) Viengkham Nanthavongdouangsy, a weaving and natural dyeing trainer, researcher, a steering committee of Lao Handicraft Association, Textile Section, one of those responsible for the textile's festival from 1990 until now, declare on behalf of all members, including directors and users, affirming with honor, that we are happy to support the presentation of " **The traditional craft of Naga motif weaving in Lao communities** " for inscription on the Representative List of the Intangible Heritage of Humanity.

The Naga motif is recognized and appreciated by the Lao, amongst creators, practitioners, and users, and has been for many centuries. The motif is applied on household textile items, on ritual cloths, and on clothing that is worn in daily life, for the ritual ceremonies, at the temple, for official events, and for performances such as dance and the "Fonelamvonglao".

The list of the consent of practitioners and community representatives is attached herewith.

Vientiane, date 25 March 2022



Mrs Viengkham Nanthavongdouangsy

Weaver and Textile Designer

ສາທາລະນະລັດ ປະຊາທິປະໄຕ ປະຊາຊົນລາວ
ສັນຕິພາບ ເອກະລາດ ປະຊາທິປະໄຕ ເອກະພາບ ວັດທະນາຖາວອນ

ສະມາຄົມຫັດຖະກຳລາວ

ເລກທີ...../ສມຫ
ນະຄອນຫຼວງວຽງຈັນ, ວັນທີ.....

ໃບຢັ້ງຢືນຂອງ ນັກຄົ້ນຄວ້າ, ຄູຝຶກ

ສຳລັບການຍິນຍອມເຫັນດີແລະການມີສ່ວນຮ່ວມໃນການດຳເນີນວິທີການສະເໜີລົງທະບຽນເຂົ້າໃນບັນຊີລາຍຊື່ຕົວແທນ
ມໍຣະດົກວັດທະນະທຳທີ່ບໍ່ມີຕົວຕົນຂອງມະນຸດ:


“ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ”

ທ່ານ ຍິງ, ທານ ຊາຍ ທີ່ ນັບຖື,

ຂ້າພະເຈົ້າ, ທ່ານ ນ. ວຽງຄຳ ນັນທະວົງດວງສີ, ນັກຄົ້ນຄວ້າ, ຄູຝຶກການຖັກແສ່ວ ແລະຍ້ອມສີທຳມະຊາດ, ເປັນຄະນະ
ຊີ້ນຳຂອງສະມາຄົມຫັດຖະກຳລາວ, ຂະແໜງຕັດຫຍິບ, ເຊິ່ງເປັນໜຶ່ງໃນຜູ້ຮັບຜິດຊອບງານມະຫາກຳແຜ່ນແພ ຕັ້ງແຕ່ປີ 1990 ຈົນ
ເຖິງປັດຈຸບັນ, ຂໍປະກາດໃນນາມສະມາຊິກທັງໝົດ ລວມທັງກຳມະການ ແລະ ຜູ້ຊົມໃຊ້, ຍິນຍັນດ້ວຍກຽດສັກສີວ່າ, ພວກຂ້າພະ
ເຈົ້າຍິນດີສະໜັບສະໜູນການນຳສະເໜີ “ພູມປັນຍາຫັດຖະກຳພື້ນເມືອງການຕຳລາຍນາກຂອງຊຸມຊົນເຊື້ອຊາດລາວ” ເພື່ອ
ສະໜັບສະໜູນລົງທະບຽນໃນບັນຊີລາຍຊື່ຕົວແທນມໍຣະດົກວັດທະນະທຳນາມມະທຳຂອງມວນມະນຸດ.

ລວດລາຍຂອງນາກເປັນທີ່ຮັບຮູ້, ນິຍົມ ແລະ ຊື່ນຊົມຈາກຊຸມຊົນເຊື້ອຊາດລາວ, ໃນບັນດາຜູ້ປະດິດ, ຜູ້ປະຕິບັດ, ແລະ
ຜູ້ຊົມໃຊ້, ແລະ ມີມາເປັນເວລາຫຼາຍສັດຕະວັດແລ້ວ. ລວດລາຍແມ່ນໃຊ້ໃນເຄື່ອງຕັດຫຍິບຂອງຄົວເຮືອນ, ຜ້າແພໃນພິທີກຳ,
ແລະເຄື່ອງນຸ່ງຖືຢູ່ໃນຊີວິດປະຈຳວັນ, ພິທີກຳ, ຢູ່ໃນງານບຸນວັດ, ງານທາງລັດຖະການ, ແລະການສະແດງຕ່າງໆເຊັ່ນ: ຟ້ອນລຳວົງ
ລາວ.

ລາຍເຊັນ ນັກຄົ້ນຄວ້າ, ຄູຝຶກ



ທ່ານ ນ ວຽງຄຳ ນັນທະວົງດວງສີ

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms Vilay Vannavong	66	Phonmeenuer	signed
2	Ms Hom	67	Phonmeenuer	signed
3	Ms Tin	65	Phonmeenuer	signed
4	Ms Sengdee	70	Phonmeenuer	signed
5	Ms Luang	72	Phonmeenuer	signed
6	Ms Mee	75	Phonmeenuer	signed
7	Ms Vanh	66	Phonmeenuer	signed
8	Ms Pee	55	Phonmeenuer	signed
9	Ms Tounkham	55	Phonmeenuer	signed
10	Ms Kanha	50	Phonmeenuer	signed
11	Ms Mad	51	Phonmeenuer	signed
12	Ms Korh	50	Phonmeenuer	signed
13	Ms Khamphet	55	Phonmeenuer	signed
14	Ms Basay	50	Phonmeenuer	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signatures
1	Ms Puayung	40	Nasae	signed
2	Ms Laem	28	Nasae	signed
3	Ms Bounthan Sayyavong	34	Nasae	signed
4	Ms Noud	25	Nayao	signed
5	Ms Onh	38	Khonkoun	signed
6	Ms Kongkham	38	Nasae	signed
7	Ms Pao	37	Hadtha	signed
8	Ms Pe	22	Khonkoun	signed
9	Ms Saew	34	Khonkoun	signed
10	Ms Vaew	32	Thad	signed
11	Ms Touy	33	Vangmon	signed
12	Ms Bang	28	Nasae	signed
13	Ms Dee	37	Nasae	signed
14	Ms Noy	33	Nasae	signed

ລາຍຊື່ຂອງຕົວແທນທຸກຄົນ ແລະ ຕົວແທນຊຸມຊົນ ຜູ້ທີ່ຕົກລົງເປັນຕົວແທນເຂົ້າ
 "ການດຳລາຍນາກ ຂອງ ຊຸມຊົນເຜົ່າຊາວລາວ"
 ເຂົ້າໃນບັນຊີລາຍຊື່ ມໍລະດົກທາງນາມມະຫາຂອງມວນມະນຸດ

ລຳດັບ	ຊື່ ແລະ ນາມສະກຸນ	ອາຍຸ	ຜີ້	ວາຍເຜີ້
1	ທ. ວິໄລ ສິມສັກ	66 ປີ	ມ. ສິມສັກ ສິມສັກ	ວິໄລ
2	ທ. ສິມສັກ	67 ປີ	ມ.	ສິມ
3	ທ. ສິມ	65 ປີ	ມ.	ສິມ
4	ທ. ສິມ	70 ປີ	ມ.	ທ. ສິມ
5	ທ. ສິມ	29 ປີ	ມ.	ສິມ
6	ທ. ສິມ	70 ປີ	ມ.	ສິມ
7	ທ. ສິມ	66 ປີ	ມ.	ສິມ
8	ທ. ສິມ	55 ປີ	ມ.	ສິມ
9	ທ. ສິມ	55	ມ.	ສິມ
10	ທ. ສິມ	50	ມ.	ສິມ
11	ທ. ສິມ	51	ມ.	ສິມ
12	ທ. ສິມ	50	ມ.	ສິມ
13	ທ. ສິມ	55	ມ.	ສິມ
14	ທ. ສິມ	50	ມ.	ສິມ

ເຂົ້າໃນບັນຊີລາຍຊື່ ມໍລະດົກທາງນາມມະຫາຂອງມວນມະນຸດ

ລຳດັບ	ຊື່ ແລະ ນາມສະກຸນ	ອາຍຸ	ຜີ້	ວາຍເຜີ້
1	ທ. ສິມ	40 ປີ	ທ. ສິມ	ສິມ
2	ທ. ສິມ	29 ປີ	ທ. ສິມ	ສິມ
3	ທ. ສິມ	34 ປີ	ທ. ສິມ	ສິມ
4	ທ. ສິມ	25 ປີ	ທ. ສິມ	ສິມ
5	ທ. ສິມ	33 ປີ	ທ. ສິມ	ສິມ
6	ທ. ສິມ	37 ປີ	ທ. ສິມ	ສິມ
7	ທ. ສິມ	37 ປີ	ທ. ສິມ	ສິມ
7	ທ. ສິມ	22 ປີ	ທ. ສິມ	ສິມ
9	ທ. ສິມ	34 ປີ	ທ. ສິມ	ສິມ
10	ທ. ສິມ	32 ປີ	ທ. ສິມ	ສິມ
11	ທ. ສິມ	33 ປີ	ທ. ສິມ	ສິມ
12	ທ. ສິມ	28 ປີ	ທ. ສິມ	ສິມ
13	ທ. ສິມ	37 ປີ	ທ. ສິມ	ສິມ
14	ທ. ສິມ	32 ປີ	ທ. ສິມ	ສິມ

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES,

No	Name and Surname	Age/Year	Village, Anouvong District Xaisomboun Province,	Signature
1	Ms Sanh	35	Nasae	signed
2	Ms Kao	45	Nasae	signed
3	Ms Khean	29	Nasae	signed
4	Ms Kham	36	Vangmon	signed
5	Ms Buakham	47	Napho	signed
6	Ms Saeb	30	Napho	signed
7	Ms Phanh	38	Nasae	signed
8	Ms Saykham	41	Nasae	signed
9	Ms Khan	50	Veingkham	signed
10	Ms Lah	25	Veingkham	signed
11	Ms Merng	50	Veingkham	signed
12	Ms Oth	60	Parkkayoung	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Anouvong District Xaisomboun Province,	Signature
1	Ms Noud	52	Nathong	signed
2	Ms Onh	35	Nathong	signed
3	Ms Khadthachan	52	Nathong	signed
4	Ms Lae	40	Nathong	signed
5	Ms See	52	Nathong	signed
6	Ms Kanh	35	Nonsavang	signed
7	Ms Lai	60	Nathong	signed
8	Ms Noy	35	Nathong	signed
9	Ms Duang	38	Nathong	signed
10	Ms Vone	40	Nathong	signed
11	Ms Kao	22	Nathong	signed

ລາຍຊື່ຂອງຕົວແທນຊາງຕ້າຫາກ ແລະ ຕົວແທນສຸມສູນ ຜູ້ສຳຖາວຽກທຳລາຍແຍກ

"ການດຳລາຍນາກ ຂອງ ສຸມສູນເຊື້ອຊາວລາວ"

ເຂົ້າໃນບັນຊີລາຍຊື່ ມໍລະດົກທາງນາມມະຫາຂອງມວນມະນຸດ

ລຳດັບ	ຊື່ ແລະ ນາມສຳນຽມ	ອາຍຸ	ຊື່	ລາຍເຊັນ
1	ນ. ສິນ	35 ປີ	ນ. ສິນ	ສິນ
2	ນ. ສິນ	45 ປີ	ນ. ສິນ	ສິນ
3	ນ. ສິນ	29 ປີ	ນ. ສິນ	ສິນ
4	ນ. ສິນ	36 ປີ	ນ. ສິນ	ສິນ
5	ນ. ສິນ	47 ປີ	ນ. ສິນ	ສິນ
6	ນ. ສິນ	30 ປີ	ນ. ສິນ	ສິນ
7	ນ. ສິນ	37 ປີ	ນ. ສິນ	ສິນ
8	ນ. ສິນ	44 ປີ	ນ. ສິນ	ສິນ
9	ນ. ສິນ	50	ນ. ສິນ	ສິນ
10	ນ. ສິນ	25	ນ. ສິນ	ສິນ
11	ນ. ສິນ	50	ນ. ສິນ	ສິນ
12	ນ. ສິນ	60	ນ. ສິນ	ສິນ

ລາຍຊື່ຂອງຕົວແທນຊາງຕ້າຫາກ ແລະ ຕົວແທນສຸມສູນ ຜູ້ສຳຖາວຽກທຳລາຍແຍກ

"ການດຳລາຍນາກ ຂອງ ສຸມສູນເຊື້ອຊາວລາວ"

ເຂົ້າໃນບັນຊີລາຍຊື່ ມໍລະດົກທາງນາມມະຫາຂອງມວນມະນຸດ

ລຳດັບ	ຊື່ ແລະ ນາມສຳນຽມ	ອາຍຸ	ຊື່	ລາຍເຊັນ
1	ນ. ສິນ	52	ນ. ສິນ	ສິນ
2	ນ. ສິນ	35	ນ. ສິນ	ສິນ
3	ນ. ສິນ	52	ນ. ສິນ	ສິນ
4	ນ. ສິນ	40	ນ. ສິນ	ສິນ
5	ນ. ສິນ	52	ນ. ສິນ	ສິນ
6	ນ. ສິນ	35	ນ. ສິນ	ສິນ
7	ນ. ສິນ	60	ນ. ສິນ	ສິນ
8	ນ. ສິນ	35	ນ. ສິນ	ສິນ
9	ນ. ສິນ	38	ນ. ສິນ	ສິນ
10	ນ. ສິນ	40	ນ. ສິນ	ສິນ
11	ນ. ສິນ	22	ນ. ສິນ	ສິນ

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms Somphet Khodsimueng	50	Phonmee	signed
2	Ms Bounthavi	53	Phonmee	signed
3	Ms Samlee Phomphiphak	51	Phonmee	signed
4	Ms Ningkeao Phanthavong	60	Nathong	signed
5	Ms Vanhpheng Syphakham	43	Phonmee	signed
6	Ms Kouy	35	Phon	signed
7	Ms Kanchana	34	Nonsavang	signed
8	Ms Noh	48	Phonmee	signed
9	Ms Malisa	30	Nathong	signed
10	Ms Thippavanh	32	Nathong	signed
11	Ms Ongphout	24	Phonmeenuer	signed
12	Ms Phetsamone	33	Phonmeenuer	signed
13	Ms Huam	34	Phonmeenuer	signed
14	Ms Oudai	27	Phonmee	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms Noy vilavong	30	Phonmeenuer	signed
2	Ms Thaksin Khaditham	27	Phonmeenuer	signed
3	Ms Hadsadee Kaeovisay	26	Phonmeenuer	signed
4	Ms Bounthan Bannavong	50	Phonmeenuer	signed
5	Ms Thadsaphone	35	Phonmeenuer	signed
6	Ms Saeng	28	Phonmeenuer	signed
7	Ms Ansanh	25	Phonmeenuer	signed
8	Ms saengsavanh	29	Phonmeenuer	signed
9	Ms Boudsaba	39	Phonmeenuer	signed
10	Ms Saengchan	64	Phonsuang	signed
11	Ms tomh	65	Phonmee	signed
12	Ms Chanvilay	48	Phonmeetay	signed
13	Ms Phouthone	50	Phonmeenuer	signed
14	Ms Vanhlorsay	30	Phonmeenuer	signed

ລາຍຊື່ຂອງຕົວແທນຂອງທ່ານ ແລະ ຕົວແທນຊຸມຊົນ ຜູ້ທີ່ໄດ້ລົງເປັນຕົວແທນເຂົ້າ
 "ການກໍ່ລາຍພາ ຂອງ ຊຸມຊົນເຊື້ອຊາວວາງ"
 ເຂົ້າໃນບັນຊີລາຍຊື່ ມີລະດັບທາງນາມະທຳຂອງມວນມະນຸດ

ລຳດັບ	ຊື່ ແລະ ນາມສະກຸນ	ອາຍຸ	ທີ່ຢູ່	ວາງເປັນ
1	ສິມພັນທິ ກາດສິນ	50 ປີ	ອຳເພີ ເມັດ ພູມມະເວີ ນາວເວີ	ບໍ່
2	ນ. ສິມພັນ	52 ປີ	ຊຸມ ທີ່ ອາດ ປະເມີນ ສິມພັນ	ນ. ສິມພັນ
3	ນ. ສິມພັນ ພິມມິນທິ	54 ປີ	ຊຸມ ທີ່ ອາດ ປະເມີນ ສິມພັນ	ນ. ສິມພັນ
4	ນ. ສິມພັນ ພິມມິນທິ	60	ຊຸມ ທີ່ ອາດ ປະເມີນ ສິມພັນ	ນ. ສິມພັນ
5	ນ. ສິມພັນ ພິມມິນທິ	43	ຊຸມ ທີ່ ອາດ ປະເມີນ ສິມພັນ	ນ. ສິມພັນ
6	ນ. ສິມພັນ	25	ຊຸມ ທີ່ ອາດ ປະເມີນ ສິມພັນ	ນ. ສິມພັນ
7	ນ. ສິມພັນ	24	ຊຸມ ທີ່ ອາດ ປະເມີນ ສິມພັນ	ນ. ສິມພັນ
8	ນ. ສິມພັນ	48	ຊຸມ ທີ່ ອາດ ປະເມີນ ສິມພັນ	ນ. ສິມພັນ
9	ນ. ສິມພັນ	30	ຊຸມ ທີ່ ອາດ ປະເມີນ ສິມພັນ	ນ. ສິມພັນ
10	ນ. ສິມພັນ	32	ຊຸມ ທີ່ ອາດ ປະເມີນ ສິມພັນ	ນ. ສິມພັນ
11	ນ. ສິມພັນ	24	ຊຸມ ທີ່ ອາດ ປະເມີນ ສິມພັນ	ນ. ສິມພັນ
12	ນ. ສິມພັນ	33	ຊຸມ ທີ່ ອາດ ປະເມີນ ສິມພັນ	ນ. ສິມພັນ
13	ນ. ສິມພັນ	34	ຊຸມ ທີ່ ອາດ ປະເມີນ ສິມພັນ	ນ. ສິມພັນ
14	ນ. ສິມພັນ	27	ຊຸມ ທີ່ ອາດ ປະເມີນ ສິມພັນ	ນ. ສິມພັນ

ລາຍຊື່ຂອງຕົວແທນຂອງທ່ານ ແລະ ຕົວແທນຊຸມຊົນ ຜູ້ທີ່ໄດ້ລົງເປັນຕົວແທນເຂົ້າ
 "ການກໍ່ລາຍພາ ຂອງ ຊຸມຊົນເຊື້ອຊາວວາງ"
 ເຂົ້າໃນບັນຊີລາຍຊື່ ມີລະດັບທາງນາມະທຳຂອງມວນມະນຸດ

ລຳດັບ	ຊື່ ແລະ ນາມສະກຸນ	ອາຍຸ	ທີ່ຢູ່	ວາງເປັນ
1	ນ. ສິມພັນ	30	ຊຸມ ທີ່ ອາດ ປະເມີນ ສິມພັນ	ນ. ສິມພັນ
2	ນ. ສິມພັນ	27	ຊຸມ ທີ່ ອາດ ປະເມີນ ສິມພັນ	ນ. ສິມພັນ
3	ນ. ສິມພັນ	26	ຊຸມ ທີ່ ອາດ ປະເມີນ ສິມພັນ	ນ. ສິມພັນ
4	ນ. ສິມພັນ	50	ຊຸມ ທີ່ ອາດ ປະເມີນ ສິມພັນ	ນ. ສິມພັນ
5	ນ. ສິມພັນ	35	ຊຸມ ທີ່ ອາດ ປະເມີນ ສິມພັນ	ນ. ສິມພັນ
6	ນ. ສິມພັນ	28	ຊຸມ ທີ່ ອາດ ປະເມີນ ສິມພັນ	ນ. ສິມພັນ
7	ນ. ສິມພັນ	25	ຊຸມ ທີ່ ອາດ ປະເມີນ ສິມພັນ	ນ. ສິມພັນ
8	ນ. ສິມພັນ	29	ຊຸມ ທີ່ ອາດ ປະເມີນ ສິມພັນ	ນ. ສິມພັນ
9	ນ. ສິມພັນ	39	ຊຸມ ທີ່ ອາດ ປະເມີນ ສິມພັນ	ນ. ສິມພັນ
10	ນ. ສິມພັນ	64	ຊຸມ ທີ່ ອາດ ປະເມີນ ສິມພັນ	ນ. ສິມພັນ
11	ນ. ສິມພັນ	65	ຊຸມ ທີ່ ອາດ ປະເມີນ ສິມພັນ	ນ. ສິມພັນ
12	ນ. ສິມພັນ	48	ຊຸມ ທີ່ ອາດ ປະເມີນ ສິມພັນ	ນ. ສິມພັນ
13	ນ. ສິມພັນ	50	ຊຸມ ທີ່ ອາດ ປະເມີນ ສິມພັນ	ນ. ສິມພັນ
14	ນ. ສິມພັນ	30	ຊຸມ ທີ່ ອາດ ປະເມີນ ສິມພັນ	ນ. ສິມພັນ

.....

LIST OF COMMUNITY REPRESENTATIVES
IN THE APPLICATION PROCESS FOR THE REPRESENTATIVE LIST OF
THE INTANGIBLE CULTURAL HERITAGE OF HUMANITY:
THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms silivanh Kacovisay	38	Phonmeenuer	signed
2	Ms Aloun vanphachan	32	Phonmeenuer	signed
3	Ms Koth Sayyasone	33	Phonmeenuer	signed
4	Ms Panthong	38	Phonmeenuer	signed
5	Ms Davone	37	Phonmee	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms Kay	28	Thinphoung	signed
2	Ms Chone	30	Nonsuang	signed
3	Ms Khamlai	40	Phonmee	signed
4	Ms Monh	48	Phonmeenuer	signed
5	Ms Noud	21	Phonmeenuer	signed
6	Ms Mee	60	Phonmeenuer	signed
7	Ms Lanh	30	Phonmeenuer	signed
8	Ms Boudsadee	51	Phonmeenuer	signed
9	Ms Namh	30	Phonmeenuer	signed
10	Ms Khaisee	46	Phonmee	signed
11	Ms Boun omh	23	Phonmeenuer	signed
12	Ms Onh	45	Phonmeenuer	signed
13	Ms Long	65	Phonmeenuer	signed
14	Ms Paek	40	Phonmeenuer	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Houaphanh province, Sekong province & Luang Prabang province	Signature
1	Ms Souksomchai	48	Phonpapao	signed
2	Ms Maynear	32	NaLiw (Huaphan)	signed
3	Ms Onh	20	Bor (Huaphan)	signed
4	Ms Nae	24	Sithannuer	signed
5	Ms Noud	28	Tadthong	signed
6	Ms Duangduern	35	Sithannuer	signed
7	Ms Manychan	38	Khoksaard	signed
8	Ms Vanhpheng	31	Nongsay (Luangprabang)	signed
9	Ms Lah	26	Sithannuer	signed
10	Ms Maly	18	NongBong (Xekong)	signed
11	Ms Buakhai	28	Sithannuer	signed
12	Ms Amphone	24	Nongneaw	signed
13	Ms Bounlert	45	Tha ngone	signed
14	Ms Pern	33	Chommany	signed
15	Ms Anh	24	Sithannuer	signed
16	Mr Tou	46	Somvangtay	signed

LIST OF COMMUNITY REPRESENTATIVES
 IN THE APPLICATION PROCESS FOR THE REPRESENTATIVE LIST OF
 THE INTANGIBLE CULTURAL HERITAGE OF HUMANITY:
 THE TRADITIONAL CRAFT OF NAGA MOTIF WEAVING IN LAO COMMUNITIES

No	Name and Surname	Age/Year	Village, Phonhong district, Vientiane province	Signature
1	Ms Thidaphon Phetvongsay	26	Nongbuathongnuer	signed
2	Ms Thom	18	Nongbuathong	signed
3	Ms Phuang	18	Nongbuathong	signed
4	Ms Chai	18	Nongbuathong	signed
5	Ms Onh	22	Khonkoun	signed
6	Ms Muao	18	Nongbuathong	signed
7	Ms Somh	20	Nongbuathong	signed
8	Ms Khai	20	Nongbuathong	signed
9	Ms Noun	53	Nongbuathong	signed
10	Mr Tar	30	Nongbuathong	signed
11	Ms Saengthong	73	Nongbuathongtay	signed
12	Ms BChansamone	66	Nongbuathong	signed
13	Ms Phaysouk Sorphabmisay	63	Nongbuathongtay	signed
14	Ms Chuer Khamlavongsa	66	Nongbuathongtay	signed
15	Mr Sayphone Phetvongsay	64	Nongbuathongnuer	signed
16	Ms Vanpheng Saithongkham	26	Nongbuathong	signed

17	Ms Khampheang Huernmanyvong	44	Nongbuathong	signed
18	Mr Ounkham Vandavong	41	Phonsavattay	
19	Ms Khampheaw Huernmanyvong	45	Dongnasoke	
20	Ms Somsanouk Singla	48	Nongbuathongtay	
21	Ms Amphaivanh Soudpasert	42	Nongbuathongnuer	
22	Mr Aphidet Haksin	43	Nongbuathongnuer	
23	Ms Saimany Manyvanh	41	Nongbuathongnuer	
24	Ms Kaeolammone Sivilay		Nongbuathongtay	
25	Ms Noy Daen oudonh	29	Nongbuathongnuer	
26	Ms Noy	37	Nongbuathongnuer	
27	Ms Phetthila Bouttavong	33	Nongbuathongnuer	
28	Ms Phaenthong soulikhavong	43	Nongbuathongnuer	
29	Ms Phommaly	22	Nongbuathong	
30	Ms Aphinya Philavong	23	Phasay	
31	Ms Sipaphay	33	Nongbuathong	
32	Ms Khaysi Sorphanthong	58	Nongbuathongnuer	

ລາຍຊື່ຂອງກົວແທນຊາງກໍ່ທາກ ແລະ ກົວແທນຊຸມຊົນ ຜູ້ທີ່ຕິດລົງເປັນກິດສະຫວີເອົາ
 "ການກໍ່ລາຍທາກ ຂອງ ຊຸມຊົນເຊື້ອຊາວລາວ"
 ເຂົ້າໃນບັນຊີລາຍຊື່ ມໍລະດົກທາງບາມມະທຳຂອງມວນມະນຸດ

ລ/ດ	ຊື່ ກົວແທນ	ອາຍຸ	ທີ່	ລາຍຊື່
1	ນ. ກຳ	22	ບ. ທາງເມັດຊາງກໍ່ທາກ	ນ. ກຳ
2	ນ. ກຳ	20	ບ. ທາງເມັດຊາງກໍ່ທາກ	ນ. ກຳ
3	ນ. ກຳ	40	ບ. ທາງເມັດຊາງກໍ່ທາກ	ນ. ກຳ
4	ນ. ກຳ	48	ບ. ທາງເມັດຊາງກໍ່ທາກ	ນ. ກຳ
5	ນ. ກຳ	21	ບ. ທາງເມັດຊາງກໍ່ທາກ	ນ. ກຳ
6	ນ. ກຳ	60	ບ. ທາງເມັດຊາງກໍ່ທາກ	ນ. ກຳ
7	ນ. ກຳ	30	ບ. ທາງເມັດຊາງກໍ່ທາກ	ນ. ກຳ
8	ນ. ກຳ	51	ບ. ທາງເມັດຊາງກໍ່ທາກ	ນ. ກຳ
9	ນ. ກຳ	20	ບ. ທາງເມັດຊາງກໍ່ທາກ	ນ. ກຳ
10	ນ. ກຳ	46	ບ. ທາງເມັດຊາງກໍ່ທາກ	ນ. ກຳ
11	ນ. ກຳ	23	ບ. ທາງເມັດຊາງກໍ່ທາກ	ນ. ກຳ
12	ນ. ກຳ	45	ບ. ທາງເມັດຊາງກໍ່ທາກ	ນ. ກຳ
13	ນ. ກຳ	65	ບ. ທາງເມັດຊາງກໍ່ທາກ	ນ. ກຳ
14	ນ. ກຳ	40	ບ. ທາງເມັດຊາງກໍ່ທາກ	ນ. ກຳ

ລາຍຊື່ຂອງກົວແທນຊາງກໍ່ທາກ ແລະ ກົວແທນຊຸມຊົນ ຜູ້ທີ່ຕິດລົງເປັນກິດສະຫວີເອົາ
 "ການກໍ່ລາຍທາກ ຂອງ ຊຸມຊົນເຊື້ອຊາວລາວ"
 ເຂົ້າໃນບັນຊີລາຍຊື່ ມໍລະດົກທາງບາມມະທຳຂອງມວນມະນຸດ

ລ/ດ	ຊື່ ກົວແທນ	ອາຍຸ	ທີ່	ລາຍຊື່
1	ນ. ກຳ	26	ບ. ທາງເມັດຊາງກໍ່ທາກ	ນ. ກຳ
2	ນ. ກຳ	12	ບ. ທາງເມັດຊາງກໍ່ທາກ	ນ. ກຳ
3	ນ. ກຳ	18	ບ. ທາງເມັດຊາງກໍ່ທາກ	ນ. ກຳ
4	ນ. ກຳ	18	ບ. ທາງເມັດຊາງກໍ່ທາກ	ນ. ກຳ
5	ນ. ກຳ	22	ບ. ທາງເມັດຊາງກໍ່ທາກ	ນ. ກຳ
6	ນ. ກຳ	18	ບ. ທາງເມັດຊາງກໍ່ທາກ	ນ. ກຳ
7	ນ. ກຳ	20	ບ. ທາງເມັດຊາງກໍ່ທາກ	ນ. ກຳ
8	ນ. ກຳ	20	ບ. ທາງເມັດຊາງກໍ່ທາກ	ນ. ກຳ
9	ນ. ກຳ	53	ບ. ທາງເມັດຊາງກໍ່ທາກ	ນ. ກຳ
10	ນ. ກຳ	30	ບ. ທາງເມັດຊາງກໍ່ທາກ	ນ. ກຳ
11	ນ. ກຳ	43	ບ. ທາງເມັດຊາງກໍ່ທາກ	ນ. ກຳ
12	ນ. ກຳ	66	ບ. ທາງເມັດຊາງກໍ່ທາກ	ນ. ກຳ
13	ນ. ກຳ	63	ບ. ທາງເມັດຊາງກໍ່ທາກ	ນ. ກຳ
14	ນ. ກຳ	66	ບ. ທາງເມັດຊາງກໍ່ທາກ	ນ. ກຳ

**LIST OF COMMUNITY REPRESENTATIVES
IN THE APPLICATION PROCESS FOR THE REPRESENTATIVE LIST OF
THE INTANGIBLE CULTURAL HERITAGE OF HUMANITY:
THE TRADITIONAL CRAFT OF NAGA MOTIF WEAVING IN LAO COMMUNITIES**

Numero d'ordre	Nom et Prénom	Âge	Villages, Louangprabang province	Signature
1	Melle Nod HILANTHIKOUN	31	Ban Phonxay	Signed
2	Melle Daphone PHANCHAKKHAN	37	Ban Phasouk	Signed
3	Melle Mina KHOUNVILAI	37	Ban Xiengkeo	Signed
4	Melle Bounsavad SABANYO	29	Ban Phonxay	Signed
5	Melle Lien SEANBOUNXAY	22	Ban Saylom	Signed
6	Melle Fa SIPASEUT	29	Ban Viengxay	Signed
7	Melle Kongkham PHONE MALA	36	Ban Naxang	Signed
8	Melle Ouan PHOMMANIVONG	29	Ban Nakao	Signed
9	Melle Khamchan KHOUDTHAO	47	Ban Naxang	Signed
10	Melle Vilaiphone ALOUN	32	Ban Songlok	Signed
11	Melle Vanthong KHOUNVILAI	49	Ban Phonxay	Signed
12	Melle Bouaphan BANOUVONG	50	Ban Phonxay	Signed
13	Melle Ting PHANTHAVONG	49	Ban Nasangveuy	Signed

14	Melle Pany KHOUNVILAI	34	Ban Phonxay	Signed
15	Melle Khemphet MANICHAN	36	Ban Phonxay	Signed
16	Melle Wean KHONMIXAI	44	Ban Sart	Signed
17	Melle Tou SILATTANA	25	Ban Jarnneua	Signed
18	Melle Khamlar PHANTHAMIT	29	Ban Saylom	Signed
19	Melle Phonesouk THONGSAVANH	25	Ban Nakao	Signed
20	Melle Latda SOULIPHONE	29	Ban Mar	Signed

ລາຍຊື່ ຂອງ ຕົວແທນຊາວຊ້າງຕ່າງກາ ແລະ ຕົວແທນຊຸມຊົນ ຜູ້ທີ່ຕົກລົງເຫັນດີ
 ຂໍສະເໜີເອົາ "ຫັດຖະກຳພື້ນເມືອງໃນການຕໍ່ຕ້ານລາຍນາກ ຂອງ ຊຸມຊົນເຊື້ອຊາດລາວ"
 ເຂົ້າໃນບັນຊີລາຍຊື່ ມໍລະດົກທາງນາມມະທຳຂອງມວນມະນຸດ.

ລຳດັບ	ຊື່ ແລະ ນາມສະກຸນ	ອາຍຸ	ທີ່ຢູ່	ລາຍເຊັນ
1	ສ. ສິມພັນ ວິໄສວິທະຍາ	31	ບ້ານ ຈຳພະບຸນ	
2	ສາງຄາພອນ ພັນຈັກ ຂັນ	37	ເອກ ສຸກ	ສ. ສາງຄາພອນ
3	ສ. ສິມພັນ ສາວວິໄສ	32	ຊຸມຊົນ	
4	ສ. ພູມສະຫວັນ ສະໜິດ ຈິຍ	29	ບ້ານ ຈຳພະບຸນ	ສາງຄາ -
5	ສ. ພູມ ສະຫວັນ	22	ສາຍ ສິມ	
6	ສ. ພິມ ວິໄສວິໄສ	29	ວຽງ ຈີ	ສາງ ພິມ
7	ສ. ສາງຄາ ພອນພານາ	36	ສາ ຊຸງ	ສາງຄາ ສາງຄາ
8	ສ. ອຸໄສ ພັນມະ ສິວິ	25	ສາ ກາວ	Am
9	ສ. ສິມພັນ ສາວວິໄສ	47	ບຸນ ຊື່ງ	ສ. ສິມພັນ

ລາຍຊື່ ຂອງ ຕົວແທນຊາວຊ້າງຕ່າງກາ ແລະ ຕົວແທນຊຸມຊົນ ຜູ້ທີ່ຕົກລົງເຫັນດີ
 ຂໍສະເໜີເອົາ "ຫັດຖະກຳພື້ນເມືອງໃນການຕໍ່ໜັງລາຍນາກ ຂອງ ຊຸມຊົນເຊື້ອຊາດລາວ"
 ເຂົ້າໃນບັນຊີລາຍຊື່ ມໍລະດົກທາງນາມມະທຳຂອງມວນມະນຸດ.

ລຳດັບ	ຊື່ ແລະ ນາມສະກຸນ	ອາຍຸ	ທີ່ຢູ່	ລາຍເຊັນ
10	ຂ. ວິໄລ ພອນ ພອນ	32	ບ້ານ ສັງ ອີ ຈາ	
11	ຂ. ວິໄລ ພອນ ສຸວັນ ວິໄລ	49	ບ້ານ ອີ ພອນ ອີ	ວິໄລ ພອນ
12	ຂ. ພິມ ພິມ ພິມ	50	ບ. ອີ ພອນ ອີ	ພິມ ພິມ
13	ຂ. ສິງ ພິມ ພອນ	49	ບ. ພອນ ພິມ ພອນ	ຂ. ສິງ
14	ຂ. ພິມ ພິມ ພິມ	34	ບ. ພິມ ພິມ	
15	ຂອງ ບໍລິມ ພິມ ພິມ	36	ຂອງ ພິມ ພິມ ພິມ	ບໍລິມ ພິມ ພິມ
16	ຂອງ ພິມ ພິມ ພິມ	44	ຂອງ ພິມ ພິມ	ພິມ ພິມ
17	ຂອງ ພິມ ພິມ ພິມ	25	ຂອງ ພິມ ພິມ ພິມ	ພິມ
18	ຂອງ ພິມ ພິມ ພິມ	29	ຂອງ ພິມ ພິມ ພິມ	ພິມ ພິມ

List of participants 25 March 2022

No	Name & Family name	Organization	Position	Tel	Sign
1	Mr Vangsy Kouamoua	MICT	Deputy Minister of MICT		
2	Ms Simmany Keokan	Cinema Dept	DDG	22402099	
3	Ms Latdavanh Duangdala	Performing Art Dept	DDG	55494363	
4	Ms Manivone Thoummabout	Lao Expert		29916565	
5	Mr Koonmi Phommanilath	Cabinet Office	Deputy head of Division	99265596	
6	Mr Phothond Xaysanit	Lao Handicraft Ass	Deputy Chairman	22226577	
7	Mrs phetmalayvanh Keobounma	Heritage Dept	DDG	59789459	
8	Ms khamphatmany Phommatham	Cooperation Dept	Staff	91935653	
9	Mr Anousack Inthirath	Heritage Dept	Deputy head of Division	55602592	
10	Mr Somchit Phanlack	Cabinet Office	Deputy head of Division	55596657	
11	Ms Khammany Xayyaheuang	Lao UNESCO office	Staff	22311660	
12	Mr Onchan Phansoudeth	Fine Art Dept	Staff	56555414	
13	Ms Soulita Bounyor	Heritage Dept	Staff	96307097	
14	Ms Chanthida Soukkaserm	Heritage Dept	Staff	77475853	
15	Mr Bounpaserth Boutthanouvong	ICH Division	Staff	58000848	
16	MsMoukdavanh Indala	ICH Division	Staff	29888278	
17	Ms Soutthida Vongchandy	Heritage Dept	Staff	91596665	
18	Ms khanmala Singkhamlom	Heritage Dept	Staff	56657714	

ລາຍຊື່ເຂົ້າຜູ້ເຂົ້າຮ່ວມກອງປະຊຸມ ເພື່ອຂໍເປັນເອກະພາບທາງດ້ານເອກະສານຄຳຮ້ອງ

ໃນຫົວຂໍ້: “ ການຕຳລາຍນາກຂອງຊຸມຊົນເຊື້ອຊາດລາວ ແລະ ລຳວົງລາວ ” ເຊິ່ງຈະໄດ້ຈັດຂຶ້ນໃນວັນທີ 25 ເມສາ 2022, ຢູ່ທີ່ຫ້ອງປະຊຸມ ກະຊວງ ຖວທ

ລ/ດ	ຊື່ ແລະ ນາມສະກຸນ	ພາກສ່ວນ	ຕຳແໜ່ງ	ເບີໂທ	ລາຍເຊັນ
1	ທ. ສິມສັກ ພົມມະພັນ	ກົມ ຮູບເງົາ	ຮອງ ຫົວໜ້າກົມ	99402099	
2	ທ. ນາວິທານ ວິໄລວິໄນ	ກົມ ລິຂໍ້: ປະມວນຊົນ/ຮູບ	ຮອງ ຫົວໜ້າ: ປະມວນຊົນ/ຮູບ	55594464	
3	ທ. ພະສິວນ ຫຼວງພິບຸດ	ຮຽງ ຮຽນ ລາວ	ຜູ້ ໃກ້ ສາ	29216565	
4	ທ. ສາມຸນ ສິມສັກວິໄນ	ຮອງ ຫົວໜ້າ	ຮອງ ຫົວໜ້າ	99265990	
5	ທ. ພູທອງ ກຸສົນລາ	ສາມາດ ມີ ບັນຍາຍ ລາວ	ຮອງ ຫົວໜ້າ	2226577	
6	ທ. ພິດທານ ວິໄນ	ກົມ ຂ່າວ: ລິຂໍ້	ຮອງ ຫົວໜ້າກົມ	59789459	
7	ທ. ຄຳ ພິດທານ ພົມມະທັດ	ກົມ ທຽມ ການ ທຽມ: ການ ຮ່ວມ ມື ລາວ	ຜູ້ ໃກ້ ສາ	91935653	
8	ທ. ອາຍຸ ສິມສັກວິໄນ	ກົມ ທຽມ ການ	ຜູ້ ໃກ້ ສາ		
9	ທ. ສິມສັກ ພົມມະພັນ	ກົມ ທຽມ ການ	ຜູ້ ໃກ້ ສາ	55596657	

ລາຍຊື່ເຂົ້າຜູ້ເຂົ້າຮ່ວມກອງປະຊຸມ ເພື່ອຂໍເປັນເອກະພາບທາງດ້ານເອກະສານຄຳຮ້ອງ

ໃນຫົວຂໍ້: “ ການຕຳລາຍນາກຂອງຊຸມຊົນເຊື້ອຊາດລາວ ແລະ ລຳວົງລາວ ” ເຊິ່ງຈະໄດ້ຈັດຂຶ້ນໃນວັນທີ 25 ເມສາ 2022, ຢູ່ທີ່ຫ້ອງປະຊຸມ ກະຊວງ ຖວທ

ລ/ດ	ຊື່ ແລະ ນາມສະກຸນ	ພາກສ່ວນ	ຕຳແໜ່ງ	ເບີໂທ	ລາຍເຊັນ
1	ນ. ສາມະນີ ໄຊຍາເຮືອງ	ຫົວໜ້າ ບ. UNESCO	ວິຊາກາລ	22311660	
2	ທ. ອອນຈິນ ພົມສຸເທດ	ກົມວິຊາສາດ	—	56555414	
3	ນ. ສຸລິທຳ ບຸນຍຸ	ກົມພິມລະດົກ	ວິຊາກາລ	96307097	St
4	ນ. ຈິນທິດາ ສຸກກະເສີມ	ກົມພິມລະດົກ	ວິຊາກາລ	77475853	
5	ທ. ບຸນປະເສີດ ບຸນທະບຸວິງ	ກົມພິມລະດົກ	ວິຊາກາລ	58000848	
6	ນ. ມອກທວັນ ວິມິທວາ	ກົມພິມລະດົກ	ວິຊາກາລ	29888278	
7	ນ. ສາທິທາ ອົງຈັນດີ	ກົມພິມລະດົກ	ວິຊາກາລ	91596665	
8	ນ. ຂັນ ພາກາ ສິງຄັດສຸນ	—	—	56657714	
9					